



# ಪ್ರಾಣಿ ಪೋಷಣೆ ಮುಖ್ಯ



◆ ನಟನೇ ಆಗಬೇಕು ಎಂದು ನಿಮಗೆ ಅನ್ನಿಸಲು ಕಾರಣ ಏನು?

ಚಿಕ್ಕವಳಿದ್ದಾಗಲೇ ನಟಿ ಆಗಬೇಕು ಎನ್ನುವ ಆಶೆ ಇತ್ತು. ಓದು ನಂತರ ಕೆಲಸ ಎನ್ನುವುದು ಏಕತಾನತೆ ಎಂದು ನನಗೆ ಅನ್ನಿಸಿತ್ತು. ಈಗ ನನ್ನ ಸ್ನೇಹಿತರು ಅನೇಕರು ಓದು ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದಾರೆ ಅವರು ಅದನ್ನೇ ಹೇಳುತ್ತಿದ್ದಾರೆ. ಪಿಯು ಪ್ರತಿಯೊಬ್ಬರ ಜೀವನದಲ್ಲಿ ತಿರುವಿನ ಘಟ್ಟ. ಆ ಹಂತದಲ್ಲಿಯೇ ನಾನು ನಟನಾ ವೃತ್ತಿಗೆ ಪ್ರವೇಶ ಮಾಡಬೇಕು ಎಂದು ನಿರ್ಧರಿಸಿದೆ. ಓದನ್ನು ಬಿಟ್ಟು ವೃತ್ತಿಯನ್ನು ಆರಂಭಿಸಿದೆ. ಡಿಗ್ರಿಯನ್ನು ಕರಸ್ವಾಡೆನ್ಸ್‌ನಲ್ಲಿ ಮಾಡಿದೆ. ಸಿನಿಮಾ ಬೋರ್ಡ್ ಹೊಡೆಸುವ ಕೆಲಸವಲ್ಲ. ಅದಕ್ಕೆ ಸಾರ್ವಜನಿಕ ಮನ್ನಣೆ ಸಿಗುತ್ತದೆ. ಈ ಕಾರಣಕ್ಕೆ ನನಗೆ ಅಭಿನಯ ಕ್ಷೇತ್ರ ಆಕರ್ಷಕವಾಗಿತ್ತು. ಹಾಗಾಗಿ ಓದಿನ ಬಗ್ಗೆ ಯೋಚಿಸಿದ ನಟನೆಯನ್ನು ಅಷ್ಟಿಂತೆ

◆ ಕಿರುತೆರೆ- ಹಿಂತೆರೆ ಬಗ್ಗೆ ನಿಮ್ಮ ನಿಲುವು ಏನು? ಯಾವುದು ಇಷ್ಟ?

ಯಾವುದೇ ವೇದಿಕೆಯಲ್ಲಿ ಪಾತ್ರ ಸಿಕ್ಕರೂ ಮಾಡುತ್ತೇನೆ. ಪಾತ್ರ ಯಾವುದೇ ಆದರೂ ಅದಕ್ಕೆ ನನ್ನದೇ ಛಾಪು ಮೂಡಿಸುತ್ತೇನೆ. ಕಲಾವಿದಳಾಗಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಈಗಾಗಲೇ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದೇನೆ. ತೆರೆಯ ಬಗ್ಗೆ ಹೇಳುವುದಾದರೆ ಕಿರುತೆರೆಗೆ ಬಿಡುವು ಇಲ್ಲದಷ್ಟು ಕೆಲಸ ಇರುತ್ತದೆ. ಇಲ್ಲಿ ಕಲಿಯಲು ಹೆಚ್ಚು ಅವಕಾಶ ಇದೆ. ಧಾರಾವಾಹಿಯನ್ನು ನೋಡದಿದ್ದರೂ ಚಾನಲ್ ಬದಲಿಸುವ ಕ್ಷಣದಲ್ಲಾದರೂ ನಾವು ಒಬ್ಬ ವೀಕ್ಷಕರ ಕಣ್ಣಿಗೆ ಬೀಳುವ ಸಾಧ್ಯತೆ ಇದೆ. ಅಂದರೆ ಕಿರುತೆರೆಯ ಮೂಲಕ ಸುಲಭವಾಗಿ ಮನೆ ಮನೆಗಳನ್ನು ತಲುಪುತ್ತೇವೆ. ಹಿಂತೆರೆ ಹಾಗಲ್ಲ. ಕೆಲಸ ಒದಿಷ್ಟು ಕಡಿಮೆ ಅನ್ನಿಸಿದರೂ ಹಿಟ್ ಆದರೆ ಬಹುಬೇಕ ಜನಪ್ರಿಯತೆ ಸಿಗುತ್ತದೆ. ಎಷ್ಟೋ ಸಿನಿಮಾಗಳು ಬರುತ್ತವೆ ಹೋಗುತ್ತವೆ ಗೊತ್ತೇ ಆಗುವುದಿಲ್ಲ. ಹಿಟ್ ಆಗುವುದು ಕೂಡ ಅದೃಷ್ಟ. ಜನಪ್ರಿಯ ಸ್ಟಾರ್ ನಟಿ, ಅದ್ಭುತ ಕತೆ, ದೊಡ್ಡ ಬ್ಯಾನರ್‌ನಲ್ಲಿ ಅಡ್ಡೂರಿ

ನಿರ್ಮಾಣ ಹೀಗೆ ಏನೇನೋ ಇರಬೇಕಾಗುತ್ತದೆ. ಇದ್ದರೂ ಹಿಟ್ ಆಗುವ ಭರವಸೆ ಇರುವುದಿಲ್ಲ. ಸೀರಿಯಲ್ ಹಾಗಲ್ಲ.

◆ ಕೀರ್ತಿ ನಿಮಗೆ ಹೇಗೆನಿಸುತ್ತಾಳೆ?

ತುಂಬ ಬೋಲ್ಡ್ ಹುಡುಗಿ. ಅವಳು ಇಲ್ಲಿ ಉದ್ಯಮಿ. ತನ್ನದೇ ಆದ ಕನ್ಸ್ಟ್ರಕ್ಷನ್ ಕಂಪನಿಯನ್ನು ಆರಂಭಿಸಿದ್ದಾಳೆ. ಅವಳಿಗೆ ಸಂಸಾರಿಕ ಜೀವನಕ್ಕಿಂತಲೂ ವೃತ್ತಿ ಜೀವನ ಮುಖ್ಯ. ಅಪ್ಪ- ಅಮ್ಮನಿಗೆ ಮುದ್ದಿನ ಮಗಳು. ಕೆಲವೊಂದು ವಿಷಯದಲ್ಲಿ ಆಕೆಗೆ ಹೆದರುತ್ತಾರೆ. ಅಮ್ಮನು ಒತ್ತಾಯಕ್ಕೆ ಮದುವೆಗೆ ಒಪ್ಪಿದ್ದಾಳೆ. ನೋಡಲು ಬಂದ ಹುಡುಗರಿಗೆ ಕಾಫಿ ಕೊಡುತ್ತಿದ್ದಾಳೆ. ಈಗ ಮತ್ತೊಂದು ಸಂಬಂಧ ಬರ್ತಾ ಇದೆ. ಮುಂದೆ ಆಕೆ ಎಂತಹ ನಿಲುವು ತಾಳುತ್ತಾಳೆ ಎನ್ನುವುದನ್ನು ತಿಳಿಯುವ ಕುತೂಹಲ ನನಗೂ ಇದೆ.

◆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಏನು ಮಾಡುತ್ತೀರಿ?

ಬಿಸಿ ನೀರನ್ನು ಜಾಸ್ತಿ ಕುಡಿಯುತ್ತೇನೆ. ತೀವ್ರ ಬೆಳಕಿನ ಎದುರು ಕ್ಯಾಮೆರಾ ಎದುರಿನಲ್ಲಿ ದಿಂ ದ ನಿರ್ಜಲೀಕರಣ ಸಾಧ್ಯತೆ ಹೆಚ್ಚಿದೆ. ಕೆಲಸದಲ್ಲಿ ತಲ್ಲೀನ ಆಗುವುದರಿಂದ ನೀರು ಕುಡಿಯುವ ನೆನಪು ಆಗುವುದಿಲ್ಲ. ಇದನ್ನು ಮನಸ್ಸಲ್ಲಿ

**ಮೇಘಾ ಶೆಣೈ ಸ್ಟಾರ್ ಸುವರ್ಣದ 'ಆರತಿಗೊಬ್ಬ ಕೀರ್ತಿಗೊಬ್ಬ'ದ ಕೀರ್ತಿ**

ಇಟ್ಟುಕೊಂಡು ಆಗಾಗ ನೀರು ಕುಡಿಯುತ್ತಲೇ ಇರುತ್ತೇನೆ. ವರ್ಕೌಟ್ ಮಾಡಲು ಆಗುವುದಿಲ್ಲ. ಬೆಳಿಗ್ಗೆ ಆರು ಗಂಟೆಗೆ ಮನೆಯನ್ನು ಬಿಟ್ಟರೆ ಪುನಃ ಮನೆ ಸೇರುವುದು ರಾತ್ರಿಯಾಗಿರುತ್ತದೆ. ನಮ್ಮ ಸಹಜೀವಿಗಳ ಜೊತೆ ಪಾಸಿಟಿವ್ ಆಗಿ ಇರುವುದು ಬಹಳ ಮುಖ್ಯ. ಊಟೋಪಚಾರದಲ್ಲಿ ಯಾವುದೇ ನಿರ್ಬಂಧವನ್ನು ಹಾಕುವುದಿಲ್ಲ. ನನಗೆ ಇಷ್ಟ ಆಗುವ ಎಲ್ಲವನ್ನೂ ತಿನ್ನುತ್ತೇನೆ. ಬೇಕಾದಷ್ಟನ್ನು ಮಾತ್ರ ಸೇವಿಸುವುದು ನನ್ನ ಡಯೆಟ್.

◆ ನಿಮ್ಮ ಮುಂದಿನ ಗುರಿ ಏನು?

ಪ್ರಾಣಿ- ಪಕ್ಷಿಗಳು ಎಂದರೆ ನನಗೆ ತುಂಬ ಇಷ್ಟ. ನಾವು ಹೆಚ್ಚಾದ ಆಹಾರ ಪದಾರ್ಥವನ್ನು ಹಾಳುಮಾಡದೆ ಮೂಕ ಪ್ರಾಣಿಗಳಿಗೆ ನೀಡಬೇಕೆಂದು ವಿನಂತಿ ಮಾಡುತ್ತೇನೆ. ಪ್ರಾಣಿ ಪುನರ್ವಸತಿ ಕೇಂದ್ರವನ್ನು ಮಾಡಬೇಕು ಎಂದುಕೊಂಡಿದ್ದೇನೆ. ಗಾಯಗೊಂಡ- ನಿತ್ರಾಣಗೊಂಡ ಜೀವಿಗಳನ್ನು ಪೋರಿಯುವ ಕೆಲಸ ಮಾಡಬೇಕು. ನಮ್ಮಂತವರು ಮಾಡಿದರೆ ಅದು ಅನೇಕರಿಗೆ ಪ್ರೇರಣೆಯಾಗುತ್ತದೆ. ಒಬ್ಬ ಕಲಾವಿದೆಯಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಪ್ರಾಣಿಗಳ ರಕ್ಷಣೆಯ ಬಗ್ಗೆ ಜನಜಾಗೃತಿ ಮಾಡಬೇಕು ಎಂದುಕೊಂಡಿದ್ದೇನೆ. ನನ್ನ ಉದ್ದೇಶಿತ ಕೆಲಸ ಪರಿಣಾಮಕಾರಿ ಆಗಬಹುದು ಎಂದು ಭಾವಿಸಿದ್ದೇನೆ.

■ **ರಾಘವೇಂದ್ರ ಕೆ.**